

1 ನೇ ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಸಾಗರ  
ಸಿಸಿ ನಂಬರು 784-2022

ಸಿ.ಡಬ್ಲ್ಯೂ.-1

ಪ್ರಮಾಣೀಕರಿಸಿದ ದಿನಾಂಕ:05.02.2026.

ಪಾಟೀ ಸವಾಲು:- ಆರೋಪಿ ಪರ ಶ್ರೀ ಎಂ.ಆರ್.ಎಸ್. ವಕೀಲರಿಂದ

1. ಆರೋಪಿ ನನಗೆ ನಾನು ಸಣ್ಣವನಿದ್ದಾಗಿನಿಂದಲೂ 30-40 ವರ್ಷಗಳಿಂದ ಪರಿಚಯವಿರುತ್ತಾರೆ. ನಾನು ಮತ್ತು ಆರೋಪಿ ಒಂದೇ ಊರಿನವರು. ಬಸವನಬಾಳು ಮತ್ತು ಬರೂರು ಗ್ರಾಮಗಳು ಬೇರೆ ಬೇರೆ ಎಂದರೆ ಸಾಕ್ಷಿಯು 1 ಕಿ ಮೀ ಅಂತರದಲ್ಲಿರುತ್ತದೆ, ಮೊದಲು ನಾನು ಮತ್ತು ಆರೋಪಿ ಬರೂರು ಗ್ರಾಮದಲ್ಲಿಯೇ ಇದ್ದೆವು ಎಂದು ನುಡಿಯುತ್ತಾರೆ. ಬಸವನಬಾಳು ಗ್ರಾಮಕ್ಕೆ ನಾನು 20 ವರ್ಷದ ಹಿಂದೆ ಹೋಗಿರುತ್ತೇನೆ. ನಾನು 4 ನೇ ತರಗತಿಯವರೆಗೆ ಓದಿದ್ದೇನೆ, ಕನ್ನಡ ನನಗೆ ಓದಲು ಸ್ವಲ್ಪ ಬರುತ್ತದೆ. ಆರೋಪಿ ಬರೂರು ಗ್ರಾಮದ ಸೊಸೈಟಿಯಲ್ಲಿ ಸೆಕ್ರೆಟರಿ ಆಗಿ ಕೆಲಸ ಮಾಡುತ್ತಿದ್ದರು. ನಾನು ಬರೂರು ಗ್ರಾಮದ ಸೊಸೈಟಿಯಲ್ಲಿ 10-15 ವರ್ಷಗಳ ಹಿಂದೆ ಹಾಗೂ ಈಗಲೂ ಸಾಲವನ್ನು ಪಡೆದುಕೊಂಡಿರುತ್ತೇನೆ. ಬರೂರು ಗ್ರಾಮದ ಸೊಸೈಟಿಯಲ್ಲಿ ನಾನು ಈಗ 1 ಲಕ್ಷದ 40 ಸಾವಿರ ರೂಗಳ ಸಾಲವನ್ನು ಮಾಡಿರುತ್ತೇನೆ. ಕೃಷಿ ಉದ್ದೇಶಕ್ಕಾಗಿ ಈ ಸಾಲವನ್ನು ಪಡೆದಿರುತ್ತೇನೆ.

2. 2022 ರಲ್ಲಿಯೇ ನಾನು ಬರೂರು ಗ್ರಾಮದ ಸೊಸೈಟಿಯಲ್ಲಿ 1 ಲಕ್ಷದ 40 ಸಾವಿರ ರೂಗಳ ಸಾಲವನ್ನು ಪಡೆದಿರುತ್ತೇನೆ. ಸಾಲ ಪಡೆದಿರುವುದಕ್ಕೆ ಸಂಬಂಧಿಸಿದಂತೆ ವ್ಯವಹಾರಕ್ಕೆ ಸಂಬಂಧಿಸಿದ ಪಾಸ್ ಪುಸ್ತಕವನ್ನು ಡಿ.ಸಿ.ಸಿ. ಬ್ಯಾಂಕ್ ನವರು ನೀಡಿರುತ್ತಾರೆ. ನಾನು ಸೊಸೈಟಿಯಲ್ಲಿ ಪಡೆದಿರುವ ಸಾಲ ಇನ್ನೂ ಬಾಕಿ ಇರುತ್ತದೆ. 2022-2023 ನೇ ಸಾಲಿನಲ್ಲಿ ನಾನು ಬಂಗಾರವನ್ನು ಅಡವಿಟ್ಟು ಸಾಲವನ್ನು ಮಾಡಿರುತ್ತೇನೆ. ಬಂಗಾರವನ್ನು ಅಡವಿಟ್ಟು 1 ಲಕ್ಷದ 20 ಸಾವಿರ ಸಾಲವನ್ನು ಪಡೆದಿದ್ದೆ. ಬಂಗಾರವನ್ನು ಅಡವಿಟ್ಟು ಮಾಡಿದ ಸಾಲಕ್ಕೆ ರಶೀದಿ ಕೊಡುತ್ತಾರೆ. ಬಂಗಾರ ಅಡವಿಟ್ಟು ಮಾಡಿದ ಸಾಲವನ್ನು ತೀರಿಸಿರುತ್ತೇನೆ, ಅದಕ್ಕೆ ಸಂಬಂಧಿಸಿದ ದಾಖಲೆ ನನ್ನ ಬಳಿ ಇರುವುದಿಲ್ಲ.

3. ಕೃಷಿ ಮತ್ತು ಬಂಗಾರವನ್ನು ಅಡವಿಟ್ಟು ಮಾಡಿದ ಸಾಲ 4 ಲಕ್ಷ ರೂಗಳಾಗಿರುತ್ತವೆ ಎಂದರೆ ಸರಿಯಲ್ಲ.

ಸಾಕ್ಷಿಯು ಮುಂದುವರೆದು 2.5 ಲಕ್ಷದ ಒಳಗೆ ಇರುತ್ತದೆ, ಅಗತ್ಯವಿದ್ದಾಗ ಬಂಗಾರವನ್ನು ಅಡಮಾನ ಮಾಡಿ ಸಾಲವನ್ನು ಪಡೆದುಕೊಳ್ಳುತ್ತಿದ್ದೆ ಎಂದು ನುಡಿಯುತ್ತಾರೆ. ಮಾರ್ಚ್ 2022 ರಲ್ಲಿ ನಾನು ಬ್ಯಾಂಕಿಗೆ ಸಾಲದ ಕಂತನ್ನು ಪಾವತಿ ಮಾಡಿರುವುದಿಲ್ಲ. ನೋಟೀಸನ್ನು ಬರೆಯಲು ಮಾಹಿತಿಯನ್ನು ಯಾರು ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ನೋಟೀಸ್ ನಲ್ಲಿ ಏನು ಬರೆದಿದೆ ಎಂದು ನನಗೆ ಗೊತ್ತಿಲ್ಲ. ಪರ್ಯಾಯದಲ್ಲಿ ಏನು ಬರೆದಿದೆ ಎಂದು ನನಗೆ ಗೊತ್ತಿಲ್ಲ, ನಮ್ಮ ವಕೀಲರಿಗೆ ಗೊತ್ತಿರುತ್ತದೆ. ಆರೋಪಿ ಸೊಸೈಟಿಯಲ್ಲಿ 20 ವರ್ಷಗಳಿಂದ ಕೆಲಸ ನಿರ್ವಹಿಸಿರುತ್ತಾರೆ. ಆರೋಪಿ ನನ್ನಿಂದ ಒಂದೆರಡು ಬಾರಿ 10 ಸಾವಿರ, 20 ಸಾವಿರ, 50 ಸಾವಿರ ರೂಗಳಂತೆ ಸಾಲವನ್ನು ಪಡೆದು, ಅದನ್ನು ಹಿಂತಿರುಗಿಸಿದ್ದರು.

4. ಆರೋಪಿಗೆ 10-20 ಸಾವಿರ ರೂಗಳನ್ನು ಕೊಡುವಾಗ ಚೀಟಿಯಲ್ಲಿ ಬರೆದುಕೊಳ್ಳುತ್ತಿರಲಿಲ್ಲ. 50 ಸಾವಿರ ರೂಗಳ ಸಾಲವನ್ನು ಆರೋಪಿ 10-15 ವರ್ಷಗಳ ಹಿಂದೆ ಪಡೆದುಕೊಂಡಿದ್ದರು. 50 ಸಾವಿರ ರೂಗಳ ಸಾಲವನ್ನು ಆರೋಪಿ 2013-2014 ರಲ್ಲಿ ಪಡೆದುಕೊಂಡಿದ್ದರು. ನಾನು ಮತ್ತು ಆರೋಪಿ ವಿಶ್ವಾಸದಲ್ಲಿಯೇ ಇದ್ದೇವೆ. ನಮ್ಮ ಮನೆಯಲ್ಲಿ ಒಟ್ಟು 7 ಜನ ಇರುತ್ತೇವೆ. ನಮ್ಮ ಮನೆಯ ಖರ್ಚುಗಳಿಗೆ ಮಾಸಿಕ 20-30 ಸಾವಿರ ವೆಚ್ಚವಾಗುತ್ತದೆ ಎಂದರೆ ಸರಿಯಲ್ಲ. 10-15 ವರ್ಷಗಳ ಹಿಂದೆ ಬಿ.ಪಿ.ಎಲ್. ಕಾರ್ಡನ್ನು ಮಾಡಿಸಿರುತ್ತೇವೆ. ಬಿ.ಪಿ.ಎಲ್. ಕಾರ್ಡನ್ನು ಮಾಡಿಸುವಾಗ ಆದಾಯ ಪ್ರಮಾಣ ಪತ್ರವನ್ನು ನೀಡಬೇಕು ಎಂದರೆ ಸರಿ. ಬಿ.ಪಿ.ಎಲ್. ಕಾರ್ಡನ್ನು 10-15 ಸಾವಿರ ವಾರ್ಷಿಕ ಆದಾಯ ಇರುವವರಿಗೆ ನೀಡುತ್ತಾರೆ ಎಂದರೆ ಸಾಕ್ಷಿಯು 1 ಲಕ್ಷ ಆದಾಯ ಇರುವವರು ಬಿ.ಪಿ.ಎಲ್. ಕಾರ್ಡನ್ನು ಪಡೆದುಕೊಳ್ಳಬಹುದು ಎಂದು ನುಡಿಯುತ್ತಾರೆ. 2022 ರಲ್ಲಿ 15 ಸಾವಿರ ವಾರ್ಷಿಕ ಆದಾಯ ಇದ್ದವರಿಗೆ ಮಾತ್ರ ಬಿ.ಪಿ.ಎಲ್. ಕಾರ್ಡನ್ನು ನೀಡುತ್ತಿದ್ದರು ಎಂದರೆ ನನಗೆ ಗೊತ್ತಿಲ್ಲ.

5. 2022 ರಲ್ಲಿ ಆರೋಪಿ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ. 2022 ರಲ್ಲಿ ಆರೋಪಿ ಹಣದ ಅವಶ್ಯಕತೆ ಇದೆ ಎಂದು ನನ್ನ ಬಳಿ 7-8 ಸಾರಿ ಕೇಳಿದ್ದರು. 2022 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಆರೋಪಿ ನನ್ನ ಬಳಿ ಸಾಲವನ್ನು ಕೇಳಿದ್ದರು. ಮಾರ್ಚ್ ತಿಂಗಳಲ್ಲಿ ಆರೋಪಿ 3 ಬಾರಿ ನನ್ನ ಬಳಿ ಸಾಲವನ್ನು ಕೇಳಿದ್ದರು. ಆರೋಪಿ ಒಂದೆರಡು ತಿಂಗಳಲ್ಲಿ ಹಣವನ್ನು ಹಿಂದಿರುಗಿಸುವುದಾಗಿ ನನ್ನ ಬಳಿ ಸಾಲವನ್ನು ಕೇಳಿದ್ದರು.

ಆರೋಪಿ ನನ್ನಿಂದ 3 ಲಕ್ಷ ರೂಗಳ ಸಾಲವನ್ನು ಕೇಳಿದ್ದರು. ಆರೋಪಿ ನನ್ನ ಬಳಿ ಸಾಲವನ್ನು ಕೇಳಿದಾಗ ನಾನು ಶುಂಠಿಯ ದುಡ್ಡು ಬಂದರೆ ಕೊಡುತ್ತೇನೆಂದು ಹೇಳಿದ್ದೆ. ಆರೋಪಿ ನನ್ನ ಬಳಿ ಸಾಲವನ್ನು ಕೇಳಿದ 2 ವಾರದ ಒಳಗೆ ಆತನಿಗೆ ನಾನು 2,10,000/- ರೂಗಳನ್ನು ನೀಡಿರುತ್ತೇನೆ. 2022 ರಲ್ಲಿ ನನಗೆ ಆದಾಯ ಬರುವ ಯಾವುದೇ ಮೂಲ ಇರುವುದಿಲ್ಲ ಎಂದರೆ ಸರಿಯಲ್ಲ. ಸಾಕ್ಷಿಯು ಮುಂದುವರೆದು ಆ ಸಮಯದಲ್ಲಿ ನಾನು 2 ಎಕರೆ ಹೊಲಕ್ಕೆ ಶುಂಠಿ ಹಾಕಿದ್ದೆ ಎಂದು ನುಡಿಯುತ್ತಾರೆ.

6. ನನ್ನ ಹೆಸರಿಗೆ ಜಮೀನು ಇರುತ್ತದೆ. ನನ್ನ ಹೆಸರಿನಲ್ಲಿರುವ ಜಮೀನಿನಲ್ಲಿ ಶುಂಠಿಯನ್ನು ಬೆಳೆದಿದ್ದೆ. ನನ್ನ ಹೆಸರಿಗೆ ಬರೂರು ಗ್ರಾಮದ ಸರ್ವೆ ಸಂಖ್ಯೆ 146 ರಲ್ಲಿ 2 ಎಕರೆ ಖಾತೆ ಜಮೀನು ಇರುತ್ತದೆ, ಸರ್ವೆ ಸಂಖ್ಯೆ 117 ರ 4 ಎಕರೆ ಬಗರ್ ಹುಕುಂ ಜಮೀನನ್ನು ಸಹ ಸಾಗುವಳಿ ಮಾಡುತ್ತಿರುತ್ತೇನೆ. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವುದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ನನ್ನ ಬಳಿ ಇರುವುದಿಲ್ಲ ಎಂದರೆ ಸರಿ. ಸರ್ವೆ ಸಂಖ್ಯೆ 146 ರಲ್ಲಿ 2 ಎಕರೆ ಜಮೀನು ನನಗೆ ಸರ್ಕಾರದಿಂದ ದರಾಖಾಸ್ತಿನ ಮೂಲಕ ಮಂಜೂರಾಗಿರುತ್ತದೆ. ಸರ್ವೆ ಸಂಖ್ಯೆ 146 ರ 2 ಎಕರೆ ಜಮೀನು ಖುಷ್ಕಿ ಜಮೀನಾಗಿರುತ್ತದೆ. ಮೊದಲು ಆ ಜಮೀನಿನಲ್ಲಿ ಭತ್ತವನ್ನು ಬೆಳೆಯುತ್ತಿದ್ದೆವು. ಈಗ ಅದರಲ್ಲಿ ಶುಂಠಿ, ಜೋಳ ಮತ್ತು ಭತ್ತವನ್ನು ಬೆಳೆಯುತ್ತಿದ್ದೇವೆ. 2 ಎಕರೆ ಜಮೀನಿನಲ್ಲಿ 20 ರಿಂದ 25 ಕ್ವಿಂಟಾಲ್ ಭತ್ತ ಬರುತ್ತಿತ್ತು. ಶುಂಠಿ 180 ಕ್ವಿಂಟಾಲ್ ಬರುತ್ತಿತ್ತು.

7. ಶುಂಠಿ ಬೆಳೆ ಬೆಳೆಯಲು 2 ಲಕ್ಷ ರೂಗಳನ್ನು ಖರ್ಚು ಮಾಡಬೇಕಾಗುತ್ತಿತ್ತು ಎಂದರೆ ಸರಿಯಲ್ಲ. ಶುಂಠಿ ಬೆಳೆಯಲು ಎಕರೆಗೆ 50 ಸಾವಿರ ರೂಗಳ ಖರ್ಚು ಬರುತ್ತದೆ ಎಂದರೆ ಸರಿಯಲ್ಲ. ಸಾಕ್ಷಿಯು ಮುಂದುವರೆದು ಎಕರೆಗೆ 20-30 ಸಾವಿರ ರೂಗಳ ಖರ್ಚು ಬರಬಹುದು ಎಂದು ನುಡಿಯುತ್ತಾರೆ. ಶುಂಠಿ, ಭತ್ತ ಬೆಳೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇರುವುದಿಲ್ಲ. ಬೆಳೆದ ಭತ್ತದಲ್ಲಿ 10 ಕ್ವಿಂಟಾಲ್ ಅನ್ನು ನಾವು ಇಟ್ಟುಕೊಂಡು ಉಳಿದ ಭತ್ತವನ್ನು ಮಾರಾಟ ಮಾಡುತ್ತಿದ್ದೆವು. 2022 ರಲ್ಲಿ ಒಂದು ಕ್ವಿಂಟಾಲ್ ಭತ್ತಕ್ಕೆ 3,000/- ರೂಗಳ ಬೆಲೆ ಇತ್ತು ಎಂದರೆ ಸರಿ. ಶುಂಠಿ ಮತ್ತು ಭತ್ತವನ್ನು ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಇರುವುದಿಲ್ಲ ಎಂದರೆ ಸರಿ.

ಶುಂಠಿ ಮಾರಾಟ ಮಾಡಿದ ಹಣದಿಂದ ಆರೋಪಿಗೆ ಸಾಲವನ್ನು ನೀಡಿದೆ ಎಂದು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆಂದರೆ ಸರಿಯಲ್ಲ. 2021-2022 ರ ಸಾಲಿನಲ್ಲಿ ನಾನು ಶುಂಠಿ ಮತ್ತು ಭತ್ತವನ್ನು ಬೆಳೆದಿಲ್ಲ ಎಂದರೆ ಸರಿಯಲ್ಲ. ಶುಂಠಿಯನ್ನು ಮಾರಾಟ ಮಾಡಿ ನನಗೆ 2,80,000/- ರೂಗಳ ಆದಾಯ 2022 ರಲ್ಲಿ ಬಂದಿರುತ್ತದೆ. 2,80,000/- ರೂಗಳ ಆದಾಯ ಶುಂಠಿಯನ್ನು ಮಾರಾಟ ಮಾಡಿ 2022 ರಲ್ಲಿ ಬಂದಿತ್ತು ಎಂದು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆಂದರೆ ಸರಿಯಲ್ಲ.

8. 2022 ರ ಮಾರ್ಚ್ 15 ರಂದು ಶುಂಠಿ ಮಾರಾಟ ಮಾಡಿದ 2,80,000/- ರೂಗಳಲ್ಲಿ 1,40,000/- ರೂಗಳನ್ನು ಸೊಸೈಟಿಯ ಸಾಲಕ್ಕೆ ನಾನು ಪಾವತಿ ಮಾಡಿದೆ. ನಾನು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ - ತ್ಯಾಗರ್ತಿ, ಶಿರಾಳಕೊಪ್ಪದ ಕೆನರಾ ಬ್ಯಾಂಕ್, ಶಿರಾಳಕೊಪ್ಪದ ಕಾರ್ಪೊರೇಷನ್ ಬ್ಯಾಂಕ್ ಮತ್ತು ಸಾಗರದ ಡಿ.ಸಿ.ಸಿ. ಬ್ಯಾಂಕ್ ಗಳಲ್ಲಿ ಖಾತೆಯನ್ನು ಹೊಂದಿರುತ್ತೇನೆ. 2022 ರಲ್ಲಿ ಡಿ.ಸಿ.ಸಿ. ಬ್ಯಾಂಕ್, ತ್ಯಾಗರ್ತಿಯ ಗ್ರಾಮೀಣ ಬ್ಯಾಂಕ್, ಶಿರಾಳಕೊಪ್ಪದ ಕೆನರಾ ಬ್ಯಾಂಕ್ ಗಳಲ್ಲಿ ನಾನು ಖಾತೆಯನ್ನು ಹೊಂದಿದ್ದೆ. 2022 ರ ಮಾರ್ಚ್ ನಲ್ಲಿ ನಾನು ಈ 3 ಬ್ಯಾಂಕುಗಳಲ್ಲಿ ಹಣದ ವ್ಯವಹಾರವನ್ನು ಮಾಡಿರುತ್ತೇನೆ. 2022 ರ ಮಾರ್ಚ್ ತಿಂಗಳಿನಲ್ಲಿ 3 ಬ್ಯಾಂಕುಗಳಲ್ಲಿ ಒಟ್ಟಾರೆ 2 ರಿಂದ 3 ಲಕ್ಷ ಹಣ ಇದ್ದಿರಬಹುದು. 2022 ರಲ್ಲಿ ಸಿಂಡಿಕೇಟ್ ಬ್ಯಾಂಕ್ ಖಾತೆಯ ಚೆಕ್ ಪುಸ್ತಕ ಇತ್ತು. ನಾನು ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಳ್ಳಲು ಚೆಕ್ ನೀಡಿರುವುದಿಲ್ಲ, ಪಾಸ್ ಪುಸ್ತಕದ ಮೂಲಕ ಬಿಡಿಸಿಕೊಂಡಿರುತ್ತೇನೆ.

9. 2022 ರ ಮಾರ್ಚ್ ತಿಂಗಳಿನಲ್ಲಿ ನಾನು ಆರೋಪಿಗೆ ಯಾವುದೇ ಚೆಕ್ ಅನ್ನು ನೀಡಿರುವುದಿಲ್ಲ. ಚೆಕ್ ನ ಮೂಲಕ ಆರೋಪಿಗೆ ಹಣವನ್ನು ನೀಡಿರುವುದಿಲ್ಲ. ಆರೋಪಿಗೆ ಹಣವನ್ನು ನಗದಾಗಿ ನೀಡಿರುತ್ತೇನೆ. ಆರೋಪಿಗೆ ನಾನು ಹಣವನ್ನು ನೀಡಿದ ದಿನ ನನ್ನ ಬಳಿ 2,30,000/- ರೂಗಳಿತ್ತು. 2,30,000/- ರೂಗಳ ಮುಖಬೆಲೆ ನನಗೆ ನೆನಪಿಲ್ಲ. ಆರೋಪಿಗೆ ನಾನು ಹಣವನ್ನು ನೀಡುವಾಗ ನನ್ನ ಹೆಂಡತಿ ಇದ್ದರು. ಆರೋಪಿಗೆ ಹಣವನ್ನು ನಾನೇ ಎಣಿಸಿ ನೀಡಿರುತ್ತೇನೆ. ಆ ದಿನ ನನ್ನ ಬಳಿ ಹಣ ಇರಲಿಲ್ಲ, ಹಣವನ್ನು ನನ್ನ ಹೆಂಡತಿಯಾದ ಜಯಮ್ಮ ರವರ ಸಮಕ್ಷಮ ನೀಡಿರುವುದಿಲ್ಲ ಎಂದರೆ ಸರಿಯಲ್ಲ.

ಆರೋಪಿ ಹಣವನ್ನು ಪಡೆದುಕೊಳ್ಳುವ ದಿನ ಬೆಳಿಗ್ಗೆ 9.30 ರಿಂದ 10 ಗಂಟೆಯ ಸಮಯದಲ್ಲಿ ನಮ್ಮ ಮನೆಗೆ ಬಂದ. ಆರೋಪಿ ಒಬ್ಬನೇ ಬಂದಿದ್ದ. ಆರೋಪಿ ಹಣವನ್ನು ಪಡೆದು ಒಂದು ತಿಂಗಳ ಒಳಗೆ ಹಿಂದಿರುಗಿಸುತ್ತೇನೆ ಎಂದು ಹೇಳಿ ಹೋದ.

10. 2,10,000/- ರೂಗಳ ಹಣ ದೊಡ್ಡ ಮೊತ್ತದ ಹಣ ಎಂದರೆ ಸರಿಯಲ್ಲ. ಆರೋಪಿಗೆ ನಾನು ಹಣವನ್ನು ಬಡ್ಡಿಗೆ ನೀಡಿರುವುದಿಲ್ಲ. ಆರೋಪಿಗೆ ಹಣವನ್ನು ನೀಡಿದ ನಂತರ ನಾನು ಆತನಿಂದ ಯಾವುದೇ ಭದ್ರತಾ ಪತ್ರವನ್ನು ಬರೆಸಿಕೊಂಡಿರುವುದಿಲ್ಲ. ಆರೋಪಿ ಹಣವನ್ನು ಹಿಂತಿರುಗಿಸದೇ ಇದ್ದಾಗ ನಾನು ಆತನ ಬಳಿ ಹಲವಾರು ಬಾರಿ ಕೇಳಿದೆ. ಆರೋಪಿ ಸಾಲವನ್ನು ಪಡೆದ 3 ತಿಂಗಳ ನಂತರ ನನಗೆ ಚೆಕ್ ಅನ್ನು ನೀಡಿದ. ಚೆಕ್ ಅನ್ನು ನೀಡಿದ ದಿನಾಂಕ, ವಾರ ನನಗೆ ನೆನಪಿಲ್ಲ. ಆರೋಪಿ ಚೆಕ್ ಅನ್ನು ನನಗೆ ನಮ್ಮ ಮನೆಗೆ ಬಂದು ನೀಡಿದ. ಆರೋಪಿ ನನಗೆ ಚೆಕ್ ನೀಡುವಾಗ ನಾನು ಒಬ್ಬನೇ ಇದ್ದೆ. ದಿ:07.04.2022 ರಂದು ಆರೋಪಿ ನನಗೆ ಚೆಕ್ ಅನ್ನು ನೀಡಿದ, ಅದೇ ದಿನ ನಾನು ಚೆಕ್ ಅನ್ನು ನಗರೀಕರಣಕ್ಕಾಗಿ ಹಾಜರುಪಡಿಸಿರುತ್ತೇನೆ. ಚೆಕ್ ಅನ್ನು ಆರೋಪಿ ನನ್ನ ಸಮಕ್ಷಮ ಬರೆದು ಸಹಿ ಮಾಡಿಕೊಟ್ಟರು. ಆರೋಪಿ ಚೆಕ್ ಅನ್ನು ದಿ:07.04.2022 ರಂದು ಬರೆದು ನನಗೆ ಕೊಟ್ಟಿಲ್ಲ ಎಂದರೆ ಸರಿಯಲ್ಲ. 2,10,000/- ರೂಗಳು ನನ್ನ ಬಳಿ ಇತ್ತು ಎಂದು ತೋರಿಸುವ ದಾಖಲೆ ಇರುವುದಿಲ್ಲ.

11. 2022 ರಲ್ಲಿ ನಾನು 2,60,000/- ರೂಗಳ ಸಾಲವನ್ನು ಮಾಡಿದ್ದೆ ಎಂದರೆ ಸರಿಯಲ್ಲ. ನಾನೇ ಆರ್ಥಿಕವಾಗಿ ದುರ್ಬಲನಾಗಿದ್ದೆ ಎಂದರೆ ಸರಿಯಲ್ಲ. ನನಗೆ 2,10,000/- ರೂಗಳ ಸಾಲವನ್ನು ನೀಡುವ ಆರ್ಥಿಕ ಸಾಮರ್ಥ್ಯವೇ ಇರಲಿಲ್ಲ ಎಂದರೆ ಸರಿಯಲ್ಲ. 2022 ರಲ್ಲಿ ನನಗೆ ಕೃಷಿ ಆದಾಯ ಇರಲಿಲ್ಲ ಎಂದರೆ ಸರಿಯಲ್ಲ. ಆರೋಪಿಗೆ 2022 ರಲ್ಲಿ ಸೊಸೈಟಿಯಿಂದ 60 ರಿಂದ 70 ಸಾವಿರ ರೂಗಳ ಸಂಬಳ ಇತ್ತು ಎಂದರೆ ಸರಿಯಲ್ಲ. ಸಾಕ್ಷಿಯು ಮುಂದುವರೆದು 10 ಸಾವಿರ ಕೊಡುತ್ತಿದ್ದರು, ಪಾರ್ಟಿ ಮೀಟಿಂಗ್ ಮಾಡಿ 12 ಸಾವಿರ ಕೊಡಲಾಗುತ್ತಿತ್ತು ಎಂದು ನುಡಿಯುತ್ತಾರೆ. 12 ಸಾವಿರ ರೂಗಳ ಸಂಬಳ ಇತ್ತು ಎಂದು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆಂದರೆ ಸರಿಯಲ್ಲ. ಆರೋಪಿಗೆ ಉತ್ತಮ ಸಂಬಳ ಇದ್ದ ಕಾರಣ 2022 ರಲ್ಲಿ ನನ್ನಿಂದ ಸಾಲ ಪಡೆಯುವ ಅಗತ್ಯ ಆರೋಪಿಗೆ ಇರಲಿಲ್ಲ ಎಂದರೆ ಸರಿಯಲ್ಲ.

12. 2022 ರಲ್ಲಿ ಆರೋಪಿಗೆ 5 ಎಕರೆ ಕೃಷಿ ಜಮೀನು ಬರೂರು ಗ್ರಾಮದಲ್ಲಿ ಇದ್ದು, ಅದರ ಸಾಗುವಳಿಯಿಂದ ವಾರ್ಷಿಕ 10 ಲಕ್ಷ ಆದಾಯ ಇತ್ತು ಎಂದರೆ ಸರಿಯಲ್ಲ. ನನ್ನ ಕೃಷಿ ಜಮೀನಿನಲ್ಲಿ ಯಾವುದೇ ಫಸಲು ಬರುತ್ತಿರಲಿಲ್ಲ ಎಂದರೆ ಸರಿಯಲ್ಲ. ನನಗೆ ಇಂಗ್ಲೀಷ್ ಓದಲು ಬರೆಯಲು ಬರುವುದಿಲ್ಲ. ಸಾಕ್ಷಿಗೆ ಚೆಕ್ ನ ನಕಲು ಪ್ರತಿಯನ್ನು ತೋರಿಸಿ ಇದನ್ನು ಯಾರು ಬರೆದರು ಗೊತ್ತೇ ಎಂದು ಕೇಳಿದ ಪ್ರಶ್ನೆಗೆ ಸಾಕ್ಷಿಯು ನನಗೆ ಗೊತ್ತಾಗುತ್ತಿಲ್ಲ ಎಂದು ನುಡಿಯುತ್ತಾರೆ. (ಸಾಕ್ಷಿಯು ಇಂಗ್ಲೀಷ್ ಅನ್ನು ತಿಳಿಯದವರಾದ ಕಾರಣ ತಮಗೆ ಏನು ಗೊತ್ತಿಲ್ಲ ಎಂದು ನುಡಿದಿರುತ್ತಾರೆ).

13. ಆರೋಪಿ ನನಗೆ ಡಿ.ಸಿ.ಸಿ. ಬ್ಯಾಂಕ್ ಖಾತೆಯ ಚೆಕ್ ಅನ್ನು ನೀಡಿರುತ್ತಾರೆ. ಚೆಕ್ ಸಂಖ್ಯೆ ನನಗೆ ಗೊತ್ತಿಲ್ಲ. ನಿಪಿ 1 ರಲ್ಲಿರುವ ಸಹಿಯ ಬರವಣಿಗೆ, ಅಂಕಿ ಮತ್ತು ಮೊತ್ತದ ಬರವಣಿಗೆಗಳು ಬೇರೆ ಬೇರೆಯಾಗಿರುತ್ತವೆ ಎಂದರೆ ಸರಿಯಲ್ಲ. ನಿಪಿ 1 ನ್ನು ನನ್ನ ಮುಂದೆ ಬರೆದಿರುವುದಿಲ್ಲ ಎಂದರೆ ಸರಿಯಲ್ಲ. ನಿಪಿ 1 ಚೆಕ್ ಅನ್ನು ನನಗೆ ನೀಡಿಲ್ಲ ಎಂದರೆ ಸರಿಯಲ್ಲ. ದಿ:05.06.2013 ರಂದು ಆರೋಪಿ ನನ್ನಿಂದ 50 ಸಾವಿರ ರೂಗಳನ್ನು ಪಡೆಯುವ ಸಮಯದಲ್ಲಿ ಆರೋಪಿಯ ಖಾಲಿ ಚೆಕ್ ಅನ್ನು ಸಾಲದ ಭದ್ರತೆಗಾಗಿ ಪಡೆದಿದ್ದೆ ಎಂದರೆ ಸರಿಯಲ್ಲ. ಆರೋಪಿ ತಾನು 2013 ರಲ್ಲಿ ಪಡೆದ ಹಣವನ್ನು 75 ಸಾವಿರ ರೂಗಳಾಗಿ ನನಗೆ ಮರು ಪಾವತಿಸಿದರೂ ನಾನು ಅವರ ಖಾಲಿ ಚೆಕ್ ಅನ್ನು ಹಿಂತಿರುಗಿಸದೇ ಚೆಕ್ ಅನ್ನು ದುರ್ಬಳಕೆ ಮಾಡಿಕೊಂಡಿರುತ್ತೇನೆ ಎಂದರೆ ಸರಿಯಲ್ಲ. ನಿಪಿ 1 ರ ಮೇಲಿರುವ ಬರವಣಿಗೆಯನ್ನು ನಾನೇ ಬರೆಸಿರುತ್ತೇನೆ ಎಂದರೆ ಸರಿಯಲ್ಲ. ದಿ:01.01.2022 ರಿಂದ ದಿ:30.03.2022 ರವರೆಗೆ ನಾನು ಆರೋಪಿಯ ಮನೆಗೆ ಹೋಗಿರುವುದಿಲ್ಲ. ಜನವರಿ ತಿಂಗಳಲ್ಲಿ ಆರೋಪಿ ಬಿದ್ದು ಬಲಭುಜ ಮತ್ತು ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು ಎಂದರೆ ನನಗೆ ಗೊತ್ತಿಲ್ಲ. ಆರೋಪಿಗೆ ದಿ:12.02.2022 ರಂದು ಶಸ್ತ್ರ ಚಿಕಿತ್ಸೆಯು ಭಾಗವತ್ ಆಸ್ಪತ್ರೆಯಲ್ಲಿ ಆಗಿರುತ್ತದೆ ಎಂದರೆ ನನಗೆ ಗೊತ್ತಿಲ್ಲ. ದಿ:12.02.2022 ರಿಂದ ಆರೋಪಿ ಎಲ್ಲಾ ಹೋಗದೇ ವೈದ್ಯರು ಹೇಳಿದ ಕಾರಣ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು ಎಂದರೆ ನನಗೆ ಗೊತ್ತಿಲ್ಲ. ಆರೋಪಿ 2022 ರ ಮಾರ್ಚ್ ತಿಂಗಳ ಸಮಯದಲ್ಲಿ ನಡೆದಾಡುವ ಸ್ಥಿತಿಯಲ್ಲಿಯೇ ಇರಲಿಲ್ಲ ಎಂದರೆ ಸರಿಯಲ್ಲ.

ಆರೋಪಿಯಿಂದ ನಾನು 2013 ರಲ್ಲಿ 50 ಸಾವಿರ ರೂಗಳ ಸಾಲವನ್ನು ನೀಡುವಾಗ ಭದ್ರತೆಗಾಗಿ ಪಡೆದ ಚೆಕ್ ಅನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಲಾಭಕ್ಕಾಗಿ ಈ ಸುಳ್ಳು ಪ್ರಕರಣವನ್ನು ದಾಖಲಿಸಿರುತ್ತೇನೆ ಎಂದರೆ ಸರಿಯಲ್ಲ. ಹಳೆಯ ಚೆಕ್ ಅನ್ನು ಕೊರೋನಾ ಸಮಯವನ್ನು ಕಳೆದುಕೊಂಡು 2022 ರಲ್ಲಿ ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರುಪಡಿಸಿ ಸುಳ್ಳು ಪ್ರಕರಣವನ್ನು ದಾಖಲು ಮಾಡಿರುತ್ತೇನೆ ಎಂದರೆ ಸರಿಯಲ್ಲ.

ಮರು ವಿಚಾರಣೆ ಇಲ್ಲ

**(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದ ರೀತ್ಯಾ ಗಣಕೀಕರಿಸಲಾಯ್ತು)**  
ಓದಿ ಹೇಳಿ ಕೇಳಿ ಸರಿ ಇದೆ

1 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು  
ಜೆ.ಎಂ.ಎಫ್.ಸಿ., ಸಾಗರ.